



**II Semester B.Com. Examination, May/June 2013  
(Repeaters) (Semester Scheme) (Prior to 2011-12 Batch)  
COMMERCE  
Paper – 2.3 : Financial Accounting – II**

Time : 3 Hours

Max. Marks : 90

***Instruction : Answer should be either in Kannada or in English.***

SECTION – A

Answer **any ten** of the following. **Each** question carries **2** marks.

(10×2=20)

1. a) What is meant by fire claims ?
- b) What is Stock Reserve ?
- c) State any two merits of single entry system.
- d) Ascertain opening stock when :

	₹
Purchases	1,20,000
Wages	40,000
Sales	2,00,000
Closing stock	30,000

Percentage of gross profit on sales is 25%.

- e) What is goods-in-transit ?
- f) Calculate the amount of claim by applying average clause from the following :

	₹
Loss of stock by fire	4,00,000
Amount of policy	3,00,000
Total value of stock	5,00,000

P.T.O.



- g) How do you calculate Gross Profit Ratio ?
- h) How do you allocate the following expenses in Department Account ?
  - 1) Canteen expenses
  - 2) Labour welfare expenses.
- i) Give importance of Accounting Standards.
- j) Find out loading which is 25% of Invoice price of goods, when the cost of goods is ₹ 60,000.
- k) What is single entry system of book-keeping ?
  - l) Who is an Insured ?

## SECTION – B

Answer **any five** of the following. **Each** question carries **5** marks.

**(5×5=25)**

- 2. State the scope and functions of Accounting Standards Board.
- 3. Give five difference between Single-Entry-System and Double-Entry-System.
- 4. A fire occurred on 31-3-2004 in the premises of a firm and stock was destroyed with the exception of the value of Rs. 1,24,080.

Following particulars are available from the books of accounts of the firm.

	₹
Stock on 31-12-03	1,80,000
Purchases to the date of fire	7,80,000
Sales to the date of fire	5,40,000
Carriage inwards	24,000
Commission paid on purchases to purchase manager	2%
Rate of Gross profit on cost	50%

You are required to calculate

- a) Total loss of stock
- b) Amount of claim to be lodged with insurance company.



5. From the following particulars of Ramu Enterprises prepare Departmental Trading and Profit and Loss Account.

Particulars	Dept. - A	Dept. - B
	₹	₹
Opening stock	5,000	8,000
Purchases	20,000	16,000
Sales	45,000	30,000
Wages	3,000	2,000
Closing stock	12,000	10,000
<b>Other expenses :</b>		
	₹	
Office salaries	24,000	
Rent	16,000	
Discount allowed	4,500	
Discount earned	1,440	

Office staff appointed 10 persons in Dept. A and 5 persons in Dept. B. Area occupied 100 sq.ft. by Dept. A and 60 sq.ft. by Dept. B.

6. The Bangalore Shoe Company has a branch at K.G.F., the following are the transactions between the H.O. and branch during the year 2008-2009

	₹
Stock at branch on 1-4-2008	750
Petty cash at branch on 1-4-2008	200
Cheques sent to branch :	
	₹
For salaries	1,000
For rent	2,000
For petty cash	300
	<u>3,300</u>
Cash remitted to H.O.	18,000
Goods received from H.O.	13,000
Stock on 31-3-2009	1,000
Petty cash on 31-3-2009	150

Prepare the K.G.F.Branch Account in the books of H.O.



7. Calculate the total purchases from the following information relate to Sundry creditors account.

	₹
Opening stock	2,000
Cash paid to creditors	60,000
Goods returned to crs.	10,000
Acceptances issued to crs.	60,000
Discount allowed by crs.	1,350
Closing balance	4,000

Cash purchases during the period amounted to Rs. 50,000.

8. Give the Journal Entry for the following in the books of H.O. The books are closed on 31-12-2005.
- Goods sent by H.O. on 28-12-05 worth Rs. 15,000 to its Tumkur Branch not received by the branch upto 31-12-05.
  - Goods sent by Davanagere Branch to Tumkur branch for Rs. 3,000 are yet to be received.
  - Tumkur Branch paid Rs. 30,000 for a machine purchased by the H.O. for the use of H.O.

9. Calculate Gross profit percentage from the following information.

	Rs.
Opening stock of goods	40,000
Purchase of goods	2,80,000
Wages paid	50,000
Direct expenses	20,000
Sales	4,50,000
Closing stock	30,000



## SECTION – C

Answer **any three** of the following. **Each** question carries **15** marks.

(3×15=45)

10. Fire occurred in the premises of Mr. Ramu on 20<sup>th</sup> April 2010. In order to make a claim on their fire policies in respect of stock, they ask your advice and you are able to obtain the following information.

Particulars	2008 Rs.	2009 Rs.	2010 Rs.
Opening stock valued	32,400	36,000	36,900
Purchases	80,000	81,000	6,000
Sales	1,32,000	1,40,000	12,000
Wages	19,000	20,900	2,000
Closing stock valued	36,000	36,900	—

The stock salvaged was ₹ 2,000.

It was practice of the firm to value of the stock @ 10% less than cost. Determine the amount claim to be recovered from Insurance Company.

11. From the following information furnished by Mr. Shashi, who keeps his books of account on single entry system. Prepare his trading, P & L A/c for the year ending 31-3-2006 and balance sheet as on that date.

a) Summary of cash book :

	Rs.
Bank over draft on 1-4-2005	10,000
Cash sales	23,000
Drawings	5,000
Manager salary	4,000
Salary to staff	7,000
General expenses	2,000
Wages	8,000
Paid to crs.	62,000
Received from Drs.	75,000
Cash on hand on 31-3-06	500
Cash @ bank on 31-3-06	1,500



b) Other assets and liabilities as on :

	1-4-05	31-3-06
	Rs.	Rs.
Plant	40,000	40,000
Furniture	4,000	4,000
Stock	22,000	27,000
Debtors	9,000	12,000
Creditors	15,000	13,000

c) Other information :

- i) Depreciate plant and furniture by 10%
- ii) Provide for doubtful debts @ 5% on Debtors.

12. From the following figures relating to Bangalore branch opened in 2005. Prepare branch a/c for 2005 and 2006.

	2005	2006
	Rs.	Rs.
Goods sent to branch	3,000	4,200
Cash sales	1,200	1,920
Credit sales	2,160	3,000
Cash received from Drs.	1,920	2,400
Discount allowed	30	90
Bad debts	30	60
Cash sent to branch for expenses	420	600
Stock on 31 <sup>st</sup> Dec.	480	840
Petty cash on 31 <sup>st</sup> Dec.	10	12



13. M/s Shenoy Stores submitted the following particulars regarding their departmental stores for the year ending 31<sup>st</sup> March 2004.

<b>Particulars</b>	<b>Dr.</b>	<b>Cr.</b>
	₹	₹
Capital on 1 <sup>st</sup> April 2003	–	10,00,000
Drawings	2,00,000	–
Stock		
Dept. X	9,00,000	–
Dept. Y	4,20,000	–
Purchases		
Dept. X	45,00,000	–
Dept. Y	23,00,000	–
Sales		
Dept. X	–	58,80,000
Dept. Y	–	29,20,000
Cash in hand	1,04,000	–
Provision for bad debts	–	18,000
Interest on Investments	–	12,000
Sundry creditors	–	1,76,000
6% investments	2,00,000	–
Debtors	3,36,000	–
Furniture	2,46,000	–
Other expenses	1,02,000	–
Commission	2,06,000	–

---



Rent and taxes	60,000	—
Public expenses	1,80,000	—
Salaries	2,52,000	—
	<b>1,00,06,000</b>	<b>1,00,06,000</b>

Prepare Trading and P and L a/c for the year ending 31<sup>st</sup> March 2004 and Balance Sheet as on that date after considering the following :

- 1) Closing stock dept. X 6,00,000 Y 4,00,000
- 2) Outstanding expenses are salaries ₹ 24,000, Commission ₹ 36,000, Rent ₹ 30,000.
- 3) Charge 10% depreciation on furniture.
- 4) Revenue items are to be distribution in the ratio of 3:2 between Dept. X and Y.
- 5) Bad debts to be written off ₹ 24,000 and provide for doubtful debts @ 5%.

14. The following Trial Balance was sent by Mysore Branch to its Head office Bangalore.

<b>Particulars</b>	<b>Dr.</b>	<b>Cr.</b>
	₹	₹
Debtors and Creditors	35,000	5,000
Purchases and Sales	55,000	2,20,000
Goods from Head office	22,500	—
Carriage inwards	2,500	—
Discounts	5,000	10,000
Stock on 1 <sup>st</sup> Jan., 2010	15,000	—
Vehicles	14,000	—
Commission	—	3,000
Salaries (11 months)	55,000	—





Rent (13 months)	6,500	—
Insurance	1,200	—
Sundry expenses	8,300	—
Due to Head office	25,000	7,000
	<b>2,45,000</b>	<b>2,45,000</b>

**Adjustments :**

- 1) Stock on 31<sup>st</sup> Dec. 2010 ₹ 30,000.
- 2) Insurance was paid for the year ending 31<sup>st</sup> March 2011.
- 3) Reserve on debtors @ 5%.
- 4) The H.O. lent to the branch the use of plant valued ₹ 1,500 and depreciation was to be charged @ 10%.

Incorporate the branch accounts in the books of H.O. by means of journal entries. Prepare Mysore Branch Account in H.O. books.

**ಕನ್ನಡ ಆವೃತ್ತಿ**  
**ವಿಭಾಗ - ಎ**

ಕೆಳಗಿನ ಯಾವುದಾದರೂ 10 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು.

(10×2=20)

1. a) ಬೆಂಕಿ ವಿಮೆಯ ನಷ್ಟ ಪರಿಹಾರ ಪಟ್ಟಿ ಎಂದರೇನು ?  
b) “ಕಾಯ್ದಿಸಿದ ಸರಕು” ಎಂದರೇನು ?  
c) ಏಕ ನಮೂದು ಪಟ್ಟಿಯ ಎರಡು ಅನುಕೂಲಗಳನ್ನು ಬರೆಯಿರಿ.  
d) ಕೆಳಗಿನ ಮಾಹಿತಿಯಿಂದ ಪ್ರಾರಂಭಿಕ ದಾಸ್ತಾನನ್ನು ಕಂಡು ಹಿಡಿಯಿರಿ.

ರೂ.

ಕೊಂಡ ಸರಕಿನ ಬೆಲೆ	1,20,000
ಕೂಲಿ	40,000
ಮಾರಾಟದ ಸರಕಿನ ಬೆಲೆ	2,00,000
ಅಂತಿಮ ದಾಸ್ತಾನು	30,000

ಮಾರಾಟದ ಮೇಲಿನ ವ್ಯಾಪಾರ ಲಾಭ ಶೇ. 25.



- e) ಮಾರ್ಗ ಮಧ್ಯದಲ್ಲಿನ ಸರಕು ಎಂದರೇನು ?  
 f) ಈ ಕೆಳಗಿನ ವಿವರಗಳಿಂದ ಸರಾಸರಿ ಕಲುಮಿನ ಅನುಸಾರವಾಗಿ ನಷ್ಟ ಪರಿಹಾರ ಪಟ್ಟಿ ತಯಾರಿಸಿ.

ರೂ.

ಬೆಂಕಿಯಿಂದ ನಷ್ಟವಾದ ದಾಸ್ತಾನು	4,00,000
ಪಾಲಿಸಿಯ ಮೊತ್ತ	3,00,000
ಒಟ್ಟು ದಾಸ್ತಾನಿನ ಮೌಲ್ಯ	5,00,000

- g) ಸ್ಥೂಲ ಲಾಭ ಅನುಪಾತವನ್ನು ಹೇಗೆ ಕಂಡು ಹಿಡಿಯುವಿರಿ ?  
 h) ಈ ಕೆಳಗಿನ ವೆಚ್ಚಗಳನ್ನು ವಿಭಾಗೀಯ ಲೆಕ್ಕಾಚಾರದ ಅನ್ವಯ ಹೇಗೆ ಹಂಚುವಿರಿ ?  
 1) ಕ್ಯಾಂಟೀನ್ ವೆಚ್ಚ 2) ಕಾರ್ಮಿಕ ಕಲ್ಯಾಣ ವೆಚ್ಚ  
 i) ಲೆಕ್ಕಾಚಾರ ಮೌಲ್ಯಗಳ ಪ್ರಾಮುಖ್ಯತೆಯನ್ನು ಕೊಡಿರಿ.  
 j) ಸರಕಿನ ಮೂಲ ಬೆಲೆ ರೂ. 60,000 ಗಳಾಗಿದ್ದು ಮಾರಾಟದ ಮೇಲೆ ಶೇ. 25 ರಷ್ಟು ಹೇರಿಕೆ ಇದ್ದರೆ ಹೇರಿಕೆಯ ಮೊತ್ತವನ್ನು ಕಂಡು ಹಿಡಿಯಿರಿ.  
 k) ಏಕ ನಮೂದು ಪದ್ಧತಿ ಎಂದರೇನು ?  
 l) ಇನ್‌ಸೂರ್‌ಡ್ ಎಂದರೆ ಯಾರು ?

ವಿಭಾಗ - ಬಿ

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

(5×5=25)

2. ಲೆಕ್ಕಾಚಾರ ಮೌಲ್ಯಗಳ ಬೋರ್ಡಿನ ಉದ್ದೇಶ ಮತ್ತು ಕಾರ್ಯಗಳನ್ನು ತಿಳಿಸಿ.  
 3. ಏಕ ನಮೂದು ಪದ್ಧತಿ ಮತ್ತು ದ್ವಿನಮೂದು ಪದ್ಧತಿಗಳಿಗಿರುವ ಐದು ವ್ಯತ್ಯಾಸಗಳನ್ನು ತಿಳಿಸಿರಿ.  
 4. ದಿನಾಂಕ 31-3-04 ರಂದು ಒಂದು ಸಂಸ್ಥೆಯ ಉಗ್ರಾಣಕ್ಕೆ ಬೆಂಕಿ ತಗುಲಿತು. ರೂ. 1,24,080 ಬೆಲೆಯ ಸರಕನ್ನು ಹೊರತುಪಡಿಸಿ, ಉಳಿದೆಲ್ಲ ಸರಕು ನಾಶವಾಯಿತು. ಈ ಕೆಳಗಿನ ವಿವರಗಳಿಂದ  
 a) ದಾಸ್ತಾನಿನ ಒಟ್ಟು ನಷ್ಟ  
 b) ನಷ್ಟ ಪರಿಹಾರ ಬೇಡಿಕೆಯನ್ನು ಕಂಡು ಹಿಡಿಯಿರಿ.

ರೂ.

ಸರಕು 31-12-03	1,80,000
ಖರೀದಿಗಳು ಬೆಂಕಿ ತಗುಲಿದ ದಿನದವರೆಗೆ	7,80,000
ಮಾರಾಟಗಳು ಬೆಂಕಿ ತಗುಲಿದ ದಿನದವರೆಗೆ	5,40,000
ಒಳಸಾಗಾಣಿಕೆ ವೆಚ್ಚ	24,000
ಖರೀದಿಗಳ ಮೇಲಿನ ದಲ್ಲಾಳಿ ಶೇ. 2	
ಖರೀದಿಗಳ ಮೇಲೆ ಸ್ಥೂಲ ಲಾಭ ಅನುಪಾತ ಮೂಲ ಬೆಲೆಯ ಶೇ. 50	



5. ರಾಮು ಎಂಟರ್ ಪ್ರೈವೇಟ್ ಲಿಮಿಟೆಡ್ ಈ ಕೆಳಗಿನ ವಿವರಗಳಿಂದ ವಿಭಾಗೀಯ ವ್ಯಾಪಾರ ಖಾತೆ ಮತ್ತು ಲಾಭ ನಷ್ಟ ಖಾತೆ ತಯಾರಿಸಿ.

ವಿವರಗಳು	ವಿಭಾಗ - A	ವಿಭಾಗ - B
	ರೂ.	ರೂ.
ಪ್ರಾರಂಭದ ದಾಸ್ತಾನು	5,000	8,000
ಖರೀದಿ	20,000	16,000
ಮಾರಾಟ	45,000	30,000
ಕೂಲಿ	3,000	2,000
ಅಂತಿಮ ದಾಸ್ತಾನು	12,000	10,000

ಇತರೇ ಖರ್ಚುಗಳು :

ಕಛೇರಿ ಸಂಬಳ	ರೂ. 24,000
ಬಾಡಿಗೆ	ರೂ. 16,000
ಸೋಡಿ ಬಿಟ್ಟದ್ದು	ರೂ. 4,500
ಸೋಡಿ ಬಂದಿರುವುದು	ರೂ. 1,440

ಕಛೇರಿ ಸಿಬ್ಬಂದಿ ನೇಮಕಾತಿ ವಿಭಾಗ - A ನಲ್ಲಿ 10 ಜನ, ವಿಭಾಗ - B ನಲ್ಲಿ 5 ಜನ. ಪ್ರದೇಶ ಆಕ್ರಮಿಸಿದ್ದು ವಿಭಾಗ - A 100 ಚ. ಅಡಿಗಳು ಮತ್ತು ವಿಭಾಗ - B 60 ಚ. ಅಡಿಗಳು.

6. ಬೆಂಗಳೂರು ಷೂ. ಕಂಪನಿಯು ಕೆ.ಜಿ.ಎಫ್. ನಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಈ ಕೆಳಕಂಡ ವ್ಯವಹಾರಗಳು ಪ್ರಧಾನ ಕಛೇರಿ ಮತ್ತು ಕೆ.ಜಿ.ಎಫ್ ಶಾಖೆಯೊಂದಿಗೆ 2008-2009 ರಲ್ಲಿ ನಡೆದಿದೆ.

	ರೂ.
1-4-2008 ರಲ್ಲಿ ಸರಕು	750
1-4-2008 ರಲ್ಲಿ ಚಿಲ್ಲರೆ ನಗದು	200
ಶಾಖೆಗೆ ಚೆಕ್‌ನ್ನು ಕಳುಹಿಸಿದ್ದು	ರೂ.
ಸಂಬಳಕ್ಕಾಗಿ	1,000
ಬಾಡಿಗೆಗಾಗಿ	2,000
ಚಿಲ್ಲರೆ ವೆಚ್ಚಕ್ಕಾಗಿ	300
	<b>3,300</b>
ಪ್ರಧಾನ ಕಛೇರಿಗೆ ರವಾನಿಸಿದ ನಗದು	18,000
ಪ್ರಧಾನ ಕಛೇರಿಯಿಂದ ಬಂದ ಸರಕು	13,000
31-3-2009 ರಲ್ಲಿ ಸರಕು	1,000
31-3-2009 ರಲ್ಲಿ ಚಿಲ್ಲರೆ ನಗದು	150

ಪ್ರಧಾನ ಕಛೇರಿಯ ಪುಸ್ತಕಗಳಲ್ಲಿ ಕೆ.ಜಿ.ಎಫ್. ಶಾಖೆ ಖಾತೆಯನ್ನು ತೆರೆಯಿರಿ.



7. ಕೆಳಗಿನ ಮಾಹಿತಿಯ ಆಧಾರದ ಮೇಲೆ “ಒಟ್ಟು ಸರಕು ಕೊಳ್ಳಿಕೆ” ಯನ್ನು ಕಂಡು ಹಿಡಿಯಿರಿ.

	ರೂ.
ಆರಂಭದ ಶಿಲ್ಕು	2,000
ನಗದು ಪಾವತಿಸಿದ್ದು	60,000
ಕೊಂಡ ಸರಕು ವಾಪಸ್ಸು ಮಾಡಿದ್ದು	10,000
ಕೊಡಬೇಕಾದ ಹುಂಡಿಗಳು	60,000
ಸೋಡಿ ಬಂದದ್ದು	1,350
ಅಂತ್ಯದ ಶಿಲ್ಕು	4,000
ವರ್ಷದ ನಗದು ಕೊಳ್ಳಿಕೆ	50,000

8. ಪ್ರಧಾನ ಕಛೇರಿಯ ರೋಜು ಪುಸ್ತಕದಲ್ಲಿ ಬರೆಯಿರಿ. ಪುಸ್ತಕವನ್ನು 31-12-05 ರಂದು ಕೊನೆಗೊಳಿಸಲಾಗಿದೆ.

- a) 28-12-05 ರಂದು ರೂ. 15,000 ಮೌಲ್ಯದ ಸರಕನ್ನು ಪ್ರಧಾನ ಕಛೇರಿಯು ತನ್ನ ತುಮಕೂರು ಶಾಖೆಗೆ ರವಾನಿಸಿತ್ತು ಆದರೆ ಶಾಖೆಯು ಅದನ್ನು 31-12-05 ರ ಒಳಗಾಗಿ ಸ್ವೀಕರಿಸಿಲ್ಲ.
- b) ದಾವಣಗೆರೆ ಶಾಖೆಯಿಂದ ತುಮಕೂರು ಶಾಖೆಗೆ ರವಾನಿಸಿದ ರೂ. 3,000 ಬೆಲೆಯ ಮೇಲಿನ ವಿಷಯ ಲೆಕ್ಕ ಪುಸ್ತಕಗಳಲ್ಲಿ ನಮೂದಾಗಿಲ್ಲ.
- c) ಪ್ರಧಾನ ಕಛೇರಿ ತನ್ನ ಸ್ವಂತ ಉಪಯೋಗಕ್ಕಾಗಿ ಖರೀದಿಸಿದ ಯಂತ್ರದ ಬೆಲೆ 30,000 ವನ್ನು ತುಮಕೂರು ಶಾಖೆ ಪಾವತಿ ಮಾಡಿದೆ.

9. ಈ ಕೆಳಗಿನ ವ್ಯಾಪಾರ ಮಾಹಿತಿಯಿಂದ ಒಟ್ಟು ಲಾಭದ ಪ್ರಮಾಣವನ್ನು ಕಂಡು ಹಿಡಿಯಿರಿ.

	ರೂ.
ಆರಂಭದ ಸರಕು	40,000
ಸರಕು ಖರೀದಿ	2,80,000
ಕೂಲಿ	50,000
ನೇರ ಖರ್ಚು	20,000
ಮಾರಾಟ	4,50,000
ಅಂತಿಮ ಸರಕು ದಾಸ್ತಾನು	30,000



## ವಿಭಾಗ - ಸಿ

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3×15=45)

10. 20 ನೇ ಏಪ್ರಿಲ್ 2010 ರಂದು ರಾಮು ಎಂಬುವವರ ಆವರಣದಲ್ಲಿ ಬೆಂಕಿ ಅನಾಹುತವಾಗಿತ್ತು. ಈ ಕೆಳಗಿನ ಮಾಹಿತಿಯಿಂದ ಬೆಂಕಿ ವಿಮೆ ಬೇಡಿಕೆ ಮೊತ್ತವನ್ನು ಕಂಡು ಹಿಡಿಯಿರಿ:

ವಿವರಗಳು	2008 ರೂ.	2009 ರೂ.	2010 ರೂ.
ಪ್ರಾರಂಭಿಕ ದಾಸ್ತಾನು ಬೆಲೆ	32,400	36,000	36,900
ಖರೀದಿ	80,000	81,000	6,000
ಮಾರಾಟ	1,32,000	1,40,000	12,000
ಕೂಲಿ	19,000	20,900	2,000
ಅಂತಿಮ ದಾಸ್ತಾನು	36,000	36,900	—

ಸಂರಕ್ಷಿಸಿದ ಸರಕಿನ ಬೆಲೆ ರೂ. 2,000.

ಯಾವಾಗಲೂ ದಾಸ್ತಾನನ್ನು ಶೇ. 10 ರಷ್ಟು ಅಸಲಿಗಿಂತ ಕಡಿಮೆ ಮೌಲ್ಯ ಮಾಡಲಾಗುವುದು.

11. ಶಶಿ ಎಂಬ ವ್ಯಾಪಾರಿಯು ತನ್ನ ಲೆಕ್ಕಗಳನ್ನು ಏಕ ನಮೂದು ಪದ್ಧತಿಯಲ್ಲಿ ಅಳವಡಿಸಿದ್ದಾನೆ. ಅವನ ಪುಸ್ತಕದಲ್ಲಿ ಕೊಟ್ಟಿರುವ ಮಾಹಿತಿಯಿಂದ ವ್ಯಾಪಾರ, ಲಾಭ ನಷ್ಟ ಖಾತೆಯನ್ನು ಮತ್ತು ಆಸ್ತಿ ಜವಾಬ್ದಾರಿ ಪಟ್ಟಿಯನ್ನು 31-3-2006 ರ ಕೊನೆಯಲ್ಲಿ ತಯಾರಿಸಿರಿ.

a) ನಗದು ಪುಸ್ತಕದಲ್ಲಿ ಕೊಟ್ಟಿರುವಂತೆ

	ರೂ.
ಬ್ಯಾಂಕ್ ಮೀರೆಳೆತ 1-4-2005	10,000
ನಗದು ಮಾರಾಟ	23,000
ಸ್ವಂತ ಬಳಕೆಗೆ	5,000
ಮ್ಯಾನೇಜರ್ ಸಂಬಳ	4,000
ಉದ್ಯೋಗಿಗಳ ಸಂಬಳ	7,000
ಸಾಮಾನ್ಯ ಖರ್ಚುಗಳು	2,000
ಕೂಲಿ	8,000
ಸಾಲಿಗರಿಗೆ ಕೊಟ್ಟಂತ ನಗದು	62,000
ಸಾಲಿಗರಿಂದ ಬಂದಂತಹ ನಗದು	75,000
ಕೈಯಲ್ಲಿರುವ ನಗದು 31-3-06	500
ಬ್ಯಾಂಕಿನಲ್ಲಿರುವ ನಗದು 31-3-06	1,500



b) ಇತರೆ ಆಸ್ತಿಗಳು ಮತ್ತು ಜವಾಬ್ದಾರಿಗಳು :

	1-4-05	31-3-06
	ರೂ.	ರೂ.
ಸ್ಥಾವರಗಳು	40,000	40,000
ಪೀಠೋಪಕರಣಗಳು	4,000	4,000
ದಾಸ್ತಾನು	22,000	27,000
ಸಾಲಗಾರರು	9,000	12,000
ಧನಿಗಳು	15,000	13,000

c) ಇತರೆ ಮಾಹಿತಿಗಳು :

- ಸ್ಥಾವರ ಮತ್ತು ಪೀಠೋಪಕರಣಗಳಿಗೆ ಶೇ. 10 ರಷ್ಟು ಸವಕಳಿ ತೆಗೆಯುವುದು.
- ಶೇ. 5 ರಂತೆ ಅನುಮಾನಾಸ್ಪದ ಸಾಲಗಳಿಗೆ ಕೊಡುವುದು.

12. 2005 ನೇ ಇಸವಿಯಲ್ಲಿ ತೆರೆದಿರುವ ಬೆಂಗಳೂರು ಶಾಖೆಯು ಕೆಳಗಿನ ವಿವರಗಳನ್ನು ಕೊಟ್ಟಿದೆ. ಈ ವಿವರಗಳಿಂದ ಬೆಂಗಳೂರು ಶಾಖೆಯ ಖಾತೆಯನ್ನು 2005 ಮತ್ತು 2006 ವರ್ಷಗಳಿಗೆ ತಯಾರಿಸಿರಿ.

	2005	2006
	ರೂ.	ರೂ.
ಶಾಖೆಗೆ ಕಳುಹಿಸಿರುವ ಸರಕು	3,000	4,200
ನಗದು ಮಾರಾಟ	1,200	1,920
ಸಾಲ ಮಾರಾಟ	2,160	3,000
ಸಾಲಗಾರರಿಂದ ಬಂದಂತಹ ನಗದು	1,920	2,400
ಸೋಡಿ ಕೊಟ್ಟಿದ್ದು	30	90
ಕರಡು ಸಾಲ	30	60
ಶಾಖೆಯ ಖರ್ಚುಗಳಿಗೆ ಕಳುಹಿಸಿದ ನಗದು	420	600
ದಾಸ್ತಾನು 31 ನೇ ಡಿಸೆಂಬರ್	480	840
ಚಿಲ್ಲರೆ ನಗದು 31 ನೇ ಡಿಸೆಂಬರ್	10	12



13. M/s ಶೆಣೈ ಸ್ಟೋರ್ಸ್‌ರವರು ತಮ್ಮ ವಿಭಾಗೀಯ ಸ್ಟೋರ್ಸ್‌ನ ವಿವರಗಳನ್ನು 31-3-04 ಕ್ಕೆ ಕೊನೆಗೊಳ್ಳುವಂತೆ ಕೊಟ್ಟಿರುತ್ತಾರೆ.

	Dr. ರೂ.	Cr. ರೂ.
ವಿವರಗಳು		
ಬಂಡವಾಳ 1-4-2003 ರಂದು	-	10,00,000
ಸ್ವಂತಕ್ಕೆ ಪಡೆದಿದ್ದು	2,00,000	-
ದಾಸ್ತಾನು :		
ವಿಭಾಗ X	9,00,000	-
ವಿಭಾಗ Y	4,20,000	-
ಖರೀದಿ :		
ವಿಭಾಗ X	45,00,000	-
ವಿಭಾಗ Y	23,00,000	-
ಮಾರಾಟ :		
ವಿಭಾಗ X	-	58,80,000
ವಿಭಾಗ Y	-	29,20,000
ಕೈಯಲ್ಲಿದ್ದ ನಗದು	1,04,000	-
ಕೆಟ್ಟು ಹೋದ ಋಣಿಗಳಿಗಾಗಿ ಕಾದಿರಿಸಿದ ಮೊತ್ತ		18,000
ಹೂಡಿಕೆಗಳ ಮೇಲೆ ಬಡ್ಡಿ		12,000
ಸಾಲಿಗರು	-	1,76,000
6% ಹೂಡಿಕೆಗಳು	2,00,000	-
ಸಾಲಗಾರರು	3,36,000	-
ಪೀಠೋಪಕರಣಗಳು	2,46,000	-
ಇತರೆ ಖರ್ಚು	1,02,000	-
ದಲ್ಲಾಳಿ	2,06,000	-
ಬಾಡಿಗೆ ಮತ್ತು ತೆರಿಗೆ	60,000	-
ಪ್ರಚಾರ ಖರ್ಚು	1,80,000	-
ಸಂಬಳ	2,52,000	-
	<b>1,00,06,000</b>	<b>1,00,06,000</b>

ವ್ಯಾಪಾರ ಖಾತೆ, ಲಾಭ ನಷ್ಟ ಖಾತೆ ಹಾಗೂ ಅಥಾವೆ ಪಟ್ಟಿಯನ್ನು ಈ ಕೆಳಗೆ ನೀಡಿದ ವಿವರಗಳಿಂದ 31-3-04 ರಂದು ಇರುವಂತೆ ತಯಾರಿಸಿ.

- 1) ಅಂತಿಮ ದಾಸ್ತಾನು ವಿಭಾಗ X- 6,00,000, ವಿಭಾಗ Y- 4,00,000
- 2) ಬಾಕಿ ಇರುವ ಖರ್ಚುಗಳು ಸಂಬಳ 24,000, ದಲ್ಲಾಳಿ 36,000, ಬಾಡಿಗೆ 30,000.
- 3) ಪೀಠೋಪಕರಣಗಳ ಮೇಲೆ ಶೇ. 10 ಸವಕಳಿಯನ್ನು ಒದಗಿಸಿ.
- 4) ರೆವೆನ್ಯೂ ಖರ್ಚುಗಳನ್ನು 3:2 ರ ಪ್ರಮಾಣದಲ್ಲಿ ವಿಭಾಗ X ಮತ್ತು ವಿಭಾಗ Y ಗೆ ಹಂಚುವುದು.
- 5) ಕರಡು ಸಾಲವನ್ನು ರೂ. 24,000 ಕ್ಕೆ ಮಾಡಲಾಗಿದೆ ಮತ್ತು ಸಂಶಯಾಸ್ಪದ ಸಾಲಕ್ಕೆ ಶೇ. 5 ಮೀಸಲಿಡಬೇಕು.



14. ಮೈಸೂರು ಶಾಖೆಯು ಈ ಕೆಳಗೆ ತಿಳಿಸಿದ ತಾಳೆ ಪಟ್ಟಿಯನ್ನು ಬೆಂಗಳೂರಿನ ಪ್ರಧಾನ ಕಛೇರಿಗೆ ಕಳುಹಿಸಿದೆ.

	ರೂ.	ರೂ.
ಸಾಲಗಾರರು ಮತ್ತು ಸಾಲಿಗರು	35,000	5,000
ಖರೀದಿ ಮತ್ತು ಮಾರಾಟ	55,000	2,20,000
ಪ್ರಧಾನ ಕಛೇರಿಯಿಂದ ಸರಕನ್ನು ಪಡೆದದ್ದು	22,500	—
ಖರೀದಿ ಬಾಡಿಗೆ	2,500	—
ಸೋಡಿ	5,000	10,000
ದಾಸ್ತಾನು 1-1-2010	15,000	—
ವಾಹನಗಳು	14,000	—
ದಲ್ಲಾಳಿ	—	3,000
ಸಂಬಳ (11 ತಿಂಗಳಿಗೆ)	55,000	—
ಬಾಡಿಗೆ (13 ತಿಂಗಳಿಗೆ)	6,500	—
ವಿಮೆ	1,200	—
ಇತರೆ ಖರ್ಚುಗಳು	8,300	—
ಪ್ರಧಾನ ಕಛೇರಿಗೆ ಬಾಕಿಯಿರುವುದು	25,000	7,000
	<b>2,45,000</b>	<b>2,45,000</b>

ಹೊಂದಾಣಿಕೆಗಳು :

- 1) ದಾಸ್ತಾನು 31-12-2010 ರಂದು 30,000.
- 2) 31-3-2011 ತನಕ ವಿಮೆ ಪಾವತಿ ಮಾಡಿದೆ.
- 3) ಸಾಲಿಗಾರರ ಮೇಲೆ ಮೀಸಲು ಶೇ. 5%.
- 4) ಪ್ರಧಾನ ಕಛೇರಿ ಶಾಖೆ ಬಳಸಿಕೊಳ್ಳಲು ನೀಡಿದ ಯಂತ್ರೋಪಕರಣದ ಬೆಲೆ ರೂ. 1,500 ಮತ್ತು ಇದರ ಮೇಲಿನ ಸವಕಳಿ 10%.

ಮೇಲಿನ ವ್ಯವಹಾರಗಳಿಗೆ ಪ್ರಧಾನ ಕಛೇರಿಯ ಪುಸ್ತಕಗಳಲ್ಲಿ ರೋಜು ನಮೂನೆಗಳನ್ನು ಕೊಡಿ ಮತ್ತು ಮೈಸೂರು ಶಾಖೆ ಖಾತೆಯನ್ನು ತೋರಿಸಿ.